



ಗಾಳಿ ತೆಗೆದರೂ ಉಬ್ಬುವ ಬಲಾನು!

ಅರ್ಥಿ ಗಾಳಿ ಉದಿ ಬಲಾನು ಉಬ್ಬುವುದು ಗೊತ್ತು. ಗಾಳಿ ತೆಗೆದು ಹೇಗೆ ಉಬ್ಬುವುದು ಅಂತಿರಾ? ಈ ಪ್ರಯೋಗ ಮಾಡಿ ನೋಡಿ.

ಅಗಕ್ಕೆ ವಸ್ತುಗಳು: ಖಾಲಿ ನೀರಿನ ಬಾಟಲಿ, ಬಲಾನು, ಸೂಜಿ. ಪ್ರಯೋಗ ವಿಧಾನ: ಬಾಟಲಿ, ಬಲಾನು ಎರಡನ್ನೂ ತೊಳೆದುಕೊಳ್ಳಿ. ಬಾಟಲಿಯ ಕೆಳ ಬದಿಯಲ್ಲಿ ಸೂಜಿಯಿಂದ ಚುಚ್ಚಿ ರಂದ್ರ ಮಾಡಿ.

ಬಲಾನಿನ ಬಾಯಿಯನ್ನು ಹೊರಗಿಟ್ಟು ಬಾಟಲಿಯೋಳಿಗೆ ತುರುಕಿ. ಬಲಾನಿನ ಬಾಯಿಯನ್ನು ನಿಥಾವಾಗಿ ಹೊರಮುಖವಾಗಿ ಜಗ್ಗಿ ಬಾಟಲಿ ಬಾಯಿಗ ಹೊಂದಿಕೊಳ್ಳಿ. ಬಲಾನು ಬಾಟಲಿಯೋಳಿಗೆ ಇಂಥಿಷ್ಟು ದೇ.

ಈಗ ಬಾಟಲಿ ಕೆಳಬದಿಯ ರಂದ್ರದಿಂದ ಗಾಳಿಯನ್ನು ಬಾಯಿಯಿಂದ ಎಳೆದುಕೊಳ್ಳಿ.

ಅರ್ಥಿ ಇದ್ದಕ್ಕಿದ್ದಂತೆ ಬಾಟಲಿ ತುರುಬ ಬಲಾನು ಉಬ್ಬಿಕೊಳ್ಳುವುದನ್ನು ನೋಡಲು ಆಶ್ಚರ್ಯ ತಾನೇ?

ಕೌತುಕಕ್ಕೆ ಕಾರಣವೇನಿರಬಹುದು ಬಾಯಿಯಿಂದ ಗಾಳಿಯನ್ನು ಜಗ್ಗಿದಾಗ ಬಾಟಲಿಯೋಳಿಗೆ ಉಂಟಾಗುವ ನಿವಾರಿತವನ್ನು ಸಮರ್ಪಿಣಿಸಲು ಹೊರಗಿಸಿಂದ ಗಾಳಿ ಬಲಾನಿನೋಳಿಗೆ ನುಗ್ಗುವುದೇ ಬಲಾನು ಉಬ್ಬಲು ಕಾರಣ.

■ ಆರೋಧನ್ ಪಾಟೀಲ್



ಸ್ವಾತ್ಮ ಎಸ್‌ಬೆ.
ಕನ್ನೆ ತರಗಿ ಕವಲಕ್ಕಿ
ಹೊಸ್ತಾವರ
ಉತ್ತರ ಕನ್ನಡ

ಸೆಹನೆ

ಸು ಮಾರು ಎರಡು ಸಾವಿರ ವರ್ಷಗಳ ಹಿಂದಿನ ಮಾತು. ಗ್ರೀಸ್ ದೇಶದ ಮೇಸಿಡೋನಿಯಾದಲ್ಲಿ ಫಿಲಿಪ್ಪು ಎಂಬ ದೊರೆ ಆಜುತ್ತಿದ್ದು. ಆತನಿಗೆ ಮಗನೊಬ್ಬಿನಿದ್ದು. ಆತನ ಮಗನು ಏರಯೋಧ, ಪ್ರಜಾಪ್ರೇಮಿ, ಉತ್ತಮ ಆಡಳಿತಾರ ಮತ್ತು ಸಹನಾ ಮೂರ್ತಿಯಾಗಬೇಕೆಂದು ಬಯಸುತ್ತಿದ್ದು. ಕಾರಣ ಆತನನ್ನು ಪ್ರಾಥಮಿಕ ಶಾಲೆಯೊಂದಕ್ಕೆ ಸೇರಿಸಿ ಶಿಕ್ಷಣ ಕೊಡಿಸಿದ. ನಂತರ ಉನ್ನತ ಶಿಕ್ಷಣ ಕೊಡಿಸಬೇಕಿತ್ತು.

ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಆಯ್ದು ಪರೀಕ್ಷೆ ನಡೆಯುತ್ತಿತ್ತು.

ಅದು ಎಲ್ಲರಿಗೂ ಕಡ್ಡಾಯವಾಗಿತ್ತು. ದೊರೆಯ ಮಗನೂ ಇದನ್ನು

ಎದುರಿಸಬೇಕಿತ್ತು. ಹಾಗಾದರೆ ಪರೀಕ್ಷೆ ಏನಂಬ ಕುತೂಹಲ ಅಲ್ಲವೇ?

ಅದೊಂದು ಕರೆಣ ಪರೀಕ್ಷೆಯಾಗಿತ್ತು. ವಿಧ್ಯಾರ್ಥಿಗಳ

ಕ್ಯೆಯಲ್ಲಿ ಪಾತ್ರೆಯೋಂದನಿಟ್ಟು ಅದರಲ್ಲಿ ನಿಗಿ ನಿಗಿ ಉರಿಯುವ

ಕಲ್ಲಿದ್ದಲ್ಲಿನ ಕೆಂಡವನ್ನು ಹಾಕಲಾಗುತ್ತಿತ್ತು. ಅದು

ಕ್ಯೆಯಲ್ಲಿರುವಾಗ ವಿಧ್ಯಾರ್ಥಿಗಳು ತೋರಿಸುವ

ಸಹನೆಯ ಆಧಾರದ ಮೇಲೆ ಅವರ

ಆಯ್ದು ನಡೆಯುತ್ತಿತ್ತು. ರಾಜಕುಮಾರನ

ಸಹನೆಯ ಪರೀಕ್ಷೆಯ ಸಮಯ ಬಂತು.

ರಾಜಕುಮಾರನೊಂದಿಗೆ ದೊರೆ ಫಿಲಿಪ್ಪು

ಮತ್ತು ರಾಜೀನಾಮೆಯಾಗಿತ್ತು.

ರಾಜಕುಮಾರನ ಕ್ಯೆಯಲ್ಲಿ

ಪಾತ್ರೆಯನ್ನಿಡಲಾಯಿತು.

ಅದರಲ್ಲಿ ಕಲ್ಲಿದ್ದಲ್ಲಿನ

ಕೆಂಡವನ್ನು

ಹಾಕಲಾಯಿತು. ಆಗ

ಒಂದು ಅಡಾತುಯ್ಯ

ನಡೆಯಿತು. ನಿಗಿ ನಿಗಿ

ಉರಿಯುವ ಕಲ್ಲಿದ್ದಲ್ಲಿನ ಕೆಂಡವೋಂದು

ರಾಜಕುಮಾರನ ಕಾಲಿನ ಮೇಲೆ ಬಿತ್ತು. ಅದು ರಾಜಕುಮಾರನ

ಚಮುವನ್ನು ಸುಡತೊಡಿತು. ಅನಂತರ ಮಾಂಸವಿಂಡವೂ ಸುಡತೊಡಿತು.

ಸುಟ್ಟು ಕರಕಲ ವಾಸನೆ ಬರತೊಡಿತು. ರಾಜಕುಮಾರ ಮಿಸುಗರಂತೆ

ನಿತ್ಯಕೊಂಡಿದ್ದು. ತಾಯಿಗೆ ತಡೆದುಕೊಳ್ಳಲಾಗಲ್ಲಿಲ್ಲ ಕೆಂಡವನ್ನು ತೆಗೆಯಲು

ಮೇಲಕ್ಕೆಷ್ಟು ದುಳಿದ್ದಳು. ದೊರೆ ಇದಕ್ಕೆ ಒಷ್ಟುಲ್ಲಿಲ್ಲ. ಕ್ಯೆ ಸ್ನೇಹಾದಿ ಅವಳನ್ನು

ಸುಮ್ಮಿರಿಸಿದ. ರಾಜೀಯ ಕಣ್ಣಿಗಳು ಒಳೆಯಾದವು.

ದೊರೆ ನೋಡು ಅವನು ಸಹನೆಯ ಮೂರ್ತಿಯಾಗಬೇಕು. ಅಡಕ್ಕಾಗಿ

ಇಂಥ ಕವ್ಯಗಳನ್ನೇಲ್ಲ ಸಹಿಸಲೇಬೇಕು. ಹಿಡಿದ ಕೆಲಸವನ್ನು ಬಿಡದಂತೆ

ಸಾಧಿಸುವ ಭಲ ಹೊಂದಬೇಕು. ಗುರಿ ಮುಟ್ಟುವವರೆಗೆ ಹೋರಾಡುವ ಭಾತಿ

ಬರಬೇಕು' ಎಂದು ಸಮಾಧಾನಿಸಿದ.

‘ರಾಜನಾಗಬೇಕಾದವನಿಗೂ ಇಂಥ ಕರಿಣ ಶಿಕ್ಷಣವೇ?’ ಎಂದು ಕೇಳಿದಳು ರಾಜೀ.

‘ಹೋದು ಅತ ಗ್ರೀಸ್ ದೇಶವನ್ನು ಆಳಬೇಕಾದವನು. ಅವನು

ಬೇರೆಯವರಿಗಿಂತ ದ್ಯು ಯ ಸಾಹಸದಲ್ಲಿ, ದೃಢ ನಿಶ್ಚಯದಲ್ಲಿ,

ಸಹನೆಯಲ್ಲಿ ಮುಂದಿರಬೇಕು ಅಂದಾಗ ಮಾತ್ರ ಪ್ರಜೆಗಳು, ಸ್ನೇಹಿರಿಗೆ

ಮಾದರಿಯಾಗುತ್ತಾನೆ’ ಎಂದು ದೊರೆ ವಿವರಿಸಿದ.

ದೊರೆಯ ಮಾತ್ರಿಗೆ ರಾಜೀ ಪ್ರತ್ಯುತ್ತರ ನೀಡಲಿಲ್ಲ. ರಾಜಕುಮಾರ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಮುಂದೆ ಈತ ಸ್ನೇಹಿಕ ಶಿಕ್ಷಣ ಪಡೆದು ಚಿಕ್ಕ ವಯಸ್ಸಿನಲ್ಲಿ ಆರ್ಥ ಪ್ರಪಂಚವನ್ನು ಗೆದ್ದ ಮೊದಲ ಚಕ್ರವರ್ತಿಯಾದ. ಇಡೀ ಜಗತ್ತಾನ್ನೇ ಗೆಲ್ಲುವ ಹಂಬಲವಿರಿಸಿಕೊಂಡಿದ್ದು.

ಹಾಗಾದರೆ, ಆ ರಾಜಕುಮಾರ ಯಾರೆಂದು ನಿಮಗೆ ಗೊತ್ತಾಯಿತೇ?

ಅವನೇ ಗ್ರೀಸ್ ದೊರೆ ಅಲೆಕ್ಷಾಂಡ್ರಾ!

(ಅಧಾರ)

■ ಪ್ರಕಾಶ ಎಸ್ ಮನ್ಸಂಗಿ